



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ Part - IV	ಬೆಂಗಳೂರು, ಗುರುವಾರ, ೨೮, ಮಾರ್ಚ್, ೨೦೨೪ (ಚೈತ್ರ, ೦೮, ಶಕವರ್ಷ, ೧೯೪೬) BENGALURU, THURSDAY, 28, MARCH, 2024 (CHAITHRA, 08, SHAKAVARSHA, 1946)	ನಂ. ೨೧೧ No. 211
----------------------	---	--------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಸಚಿವಾಲಯ(ಚುನಾವಣೆಗಳು)

ಅಧಿಸೂಚನೆ

ಸಂಖ್ಯೆ: ಸಿಆಸುಇ 01 ಚುಲೋಸ 2024, ಬೆಂಗಳೂರು ದಿನಾಂಕ: 28ನೇ ಮಾರ್ಚ್ 2024

ಈ ಕೆಳಕಂಡ ಭಾರತ ಸರ್ಕಾರದ ಶಾಸಕಾಂಗ ಇಲಾಖೆ, ಕಾನೂನು ಮತ್ತು ನ್ಯಾಯ ಮಂತ್ರಾಲಯದ ಅಧಿಸೂಚನೆ ಸಂಖ್ಯೆ: [ಎಫ್. ಸಂಖ್ಯೆ. ಹೆಚ್-11024 (4)/2023-Leg. II], ದಿನಾಂಕ: 28ನೇ ಮಾರ್ಚ್ 2024 ಹಾಗೂ ಭಾರತ ಚುನಾವಣಾ ಆಯೋಗದ ಅಧಿಸೂಚನೆ ಸಂಖ್ಯೆ. 464/ಇಪಿಎಸ್/2024 (2), ದಿನಾಂಕ: 28ನೇ ಮಾರ್ಚ್ 2024ರ ಅಧಿಸೂಚನೆಗಳನ್ನು ಸಾಮಾನ್ಯ ಮಾಹಿತಿಗಾಗಿ ಈ ಕೆಳಗೆ ಮರು ಪ್ರಕಟಿಸಲಾಗಿದೆ:-

ಭಾರತ ಸರ್ಕಾರ

ಕಾನೂನು ಮತ್ತು ನ್ಯಾಯ ಮಂತ್ರಾಲಯ

ಶಾಸಕಾಂಗ ಇಲಾಖೆ

ಅಧಿಸೂಚನೆ

ನವದೆಹಲಿ, 28ನೇ ಮಾರ್ಚ್ 2024

8 ಚೈತ್ರ, 1946 (ಶಕ)

ಎಸ್.ಓ. (ಇ).- ಹದಿನೇಳನೇ ಲೋಕಸಭೆಯ ಅವಧಿಯು ಮುಕ್ತಾಯಗೊಳ್ಳುತ್ತಿದ್ದು, ಹೊಸ ಲೋಕಸಭೆಯನ್ನು ರಚಿಸುವ ಉದ್ದೇಶಕ್ಕಾಗಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ;

ಆದ್ದರಿಂದ, ಈಗ, ಜನತಾ ಪ್ರಾತಿನಿಧ್ಯ ಅಧಿನಿಯಮ, 1951 (1951 ರ 43) ರ 14ನೇ ಪ್ರಕರಣದ 2ನೇ ಉಪ-ಪ್ರಕರಣದ ಅನುಸಾರ, ಮಾನ್ಯ ರಾಷ್ಟ್ರಪತಿಯವರು, ಈ ಕೆಳಗೆ ನೀಡಲಾದ ಕೋಷ್ಟಕದ (1)ನೇ ಕಂಡಿಕೆಯಲ್ಲಿ ನಿರ್ದಿಷ್ಟಪಡಿಸಿದ ಅಸ್ಸಾಂ, ಬಿಹಾರ್, ಭತ್ತೀಸ್‌ಘಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ್, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಅಥವಾ ಸಂದರ್ಭಾನುಸಾರ

(೧)

ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯೊಳಗಿನ, ಕೆಳಗೆ ನೀಡಲಾದ ಕೋಷ್ಟಕದ (2)ನೇ ಕಂಡಿಕೆಯಲ್ಲಿ ನಿರ್ದಿಷ್ಟಪಡಿಸಿದ ಸಂಸದೀಯ ಚುನಾವಣಾ ಕ್ಷೇತ್ರಗಳಿಗೆ ಸದರಿ ಅಧಿನಿಯಮ ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು ಮತ್ತು ಆದೇಶಗಳ ಉಪಬಂಧಗಳನುಸಾರ ಸದಸ್ಯರನ್ನು ಚುನಾಯಿಸುವಂತೆ ಈ ಮೂಲಕ ಕೋರಿರುತ್ತಾರೆ:

ರಾಜ್ಯ (1)	ಸಂಸದೀಯ ಚುನಾವಣಾ ಕ್ಷೇತ್ರ (2)
ಅಸ್ಸಾಂ	4-ದರಾಂಗ್-ಉದಲ್ಲೂರಿ
	6-ದಿಪು (ಎಸ್‌ಟಿ)
	7-ಕರೀಂಗಂಜ್
	8-ಸಿಲ್ಲಾರ್ (ಎಸ್‌ಸಿ)
	9-ನಾಗೋನ್
ಬಿಹಾರ್	10-ಕಿಶನ್‌ಗಂಜ್
	11-ಕಟಿಹಾರ್
	12-ಪೂರ್ನಿಯ
	26-ಭಗಲ್‌ಪುರ್
	27-ಬಂಕಾ
ಛತ್ತೀಸ್‌ಗಢ್	6-ರಜ್‌ಪುರ್‌ಗಾಂವ್
	9-ಮಹಾಸಮುಂಡ್
	11-ಕಂಕೆರ್ (ಎಸ್‌ಟಿ)
ಕರ್ನಾಟಕ	15-ಉಡುಪಿ ಚಿಕ್ಕಮಗಳೂರು
	16-ಹಾಸನ
	17-ದಕ್ಷಿಣ ಕನ್ನಡ
	18-ಚಿತ್ರದುರ್ಗ (ಎಸ್‌ಸಿ)
	19-ತುಮಕೂರು
	20-ಮಂಡ್ಯ
	21-ಮೈಸೂರು
	22-ಚಾಮರಾಜನಗರ (ಎಸ್‌ಸಿ)
	23-ಬೆಂಗಳೂರು ಗ್ರಾಮಾಂತರ
	24- ಬೆಂಗಳೂರು ಉತ್ತರ
	25- ಬೆಂಗಳೂರು ಕೇಂದ್ರ
	26- ಬೆಂಗಳೂರು ದಕ್ಷಿಣ
	27-ಚಿಕ್ಕಬಳ್ಳಾಪುರ
28-ಕೋಲಾರ (ಎಸ್‌ಸಿ)	
ಕೇರಳ	1-ಕಾಸರಗೋಡು
	2-ಕಣ್ಣೂರು
	3-ವಡಕರ

	4-ವಯನಾಡು
	5-ಕೋಜಿಕೋಡೆ
	6-ಮಲಪ್ಪುರಂ
	7-ಪೊನ್ನಾನಿ
	8-ಪಾಲಕ್ಕಾಡ್
	9-ಅಲತ್ತೂರು (ಎಸ್‌ಸಿ)
	10-ತ್ರಿಶೂರ್
	11-ಭಲಕುಡಿ
	12-ಎರ್ನಾಕುಲಂ
	13-ಇಡುಕ್ಕಿ
	14-ಕೊಟ್ಟಾಯಂ
	15-ಅಲಪ್ಪುರೈ
	16-ಮಾವೆಲಿಕ್ಕಾರ (ಎಸ್‌ಸಿ)
	17-ಪತ್ತಾಂತ್ರಿಟ್ಟ
	18-ಕೊಲ್ಲಂ
	19- ಅಟ್ಟಿಂಗಲ್
	20-ತಿರುವನಂತಪುರಂ
ಮಧ್ಯ ಪ್ರದೇಶ	06-ತಿಕ್ಕಂಘರ್ (ಎಸ್‌ಸಿ)
	07-ದಾಮೋ
	08-ಖಜುರಾಹೋ
	09-ಸಾತ್ನಾ
	10-ರೇವಾ
	17-ಹೊಷಾಂಗಾಬಾದ್
	29-ಬೇತೂಲ್ (ಎಸ್‌ಟಿ)
ಮಹಾರಾಷ್ಟ್ರ	5-ಬುಲ್ಡಾನ
	6-ಆಕೋಲಾ
	7-ಅಮರಾವತಿ (ಎಸ್‌ಸಿ)
	8-ವಾರ್ಧಾ
	14-ಯವತ್ತಲ್-ವಾಶಿಮ್
	15-ಹಿಂಗೋಲಿ
	16-ನಾಂದೇಡ್
	17-ಪರ್ಬಾನಿ
ರಾಜಸ್ಥಾನ್	12-ಟೋಂಕ್-ಸವಾಯಿ ಮಧೋಪುರ್
	13-ಆಜ್ಮೀರ್
	15-ಪಾಳಿ

	16-ಜೋಧ್‌ಪುರ್
	17-ಬರ್ಮರ್
	18-ಜಲೋರ್
	19-ಉದಯ್‌ಪುರ್ (ಎಸ್‌ಟಿ)
	20-ಬನ್ನಾರ್ (ಎಸ್‌ಟಿ)
	21-ಚಿತ್ತೋರ್‌ಘರ್
	22-ರಾಜ್‌ಸಮಂದ್
	23-ಭಿಲ್ವಾರ
	24-ಕೋಟಾ
	25-ಜಲ್ವಾರ್-ಬರನ್
ತ್ರಿಪುರ	2-ತ್ರಿಪುರ ಪೂರ್ವ (ಎಸ್‌ಟಿ)
ಉತ್ತರ ಪ್ರದೇಶ	9-ಅಮ್ರೋಹಾ
	10-ಮೀರತ್
	11-ಬಾಘ್‌ಪತ್
	12-ಘಜಿಯಾಬಾದ್
	13-ಗೌತಮ್ ಬುದ್ಧ ನಗರ
	14-ಬುಲಂದ್‌ಷಹರ್ (ಎಸ್‌ಸಿ)
	15-ಆಲೀಘರ್
	17-ಮಥುರ
ಪಶ್ಚಿಮ ಬಂಗಾಳ	4-ಡಾರ್ಜಿಲಿಂಗ್
	5-ರಾಯ್‌ಗಂಜ್
	6-ಬಲೂರ್‌ಘಾಟ್
ಜಮ್ಮು ಮತ್ತು ಕಾಶ್ಮೀರ	5-ಜಮ್ಮು

[ಎಫ್. ಸಂಖ್ಯೆ ಹೆಚ್-11024(4)/2023-Leg..II]

(ದಿವಾಕರ್ ಸಿಂಗ್)

ಜಂಟಿ ಕಾರ್ಯದರ್ಶಿ ಮತ್ತು ಶಾಸಕಾಂಗ ಸಲಹೆಗಾರರು

ಭಾರತ ಚುನಾವಣಾ ಆಯೋಗ

ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ-110001

ಸಂಖ್ಯೆ: 464/ಇಪಿಎಸ್/2024(2)

ದಿನಾಂಕ: 28ನೇ ಮಾರ್ಚ್, 2024

ಚೈತ್ರ 8, 1946 (ಶಕ)

ಅಧಿಸೂಚನೆ

ಭಾರತದ ರಾಷ್ಟ್ರಪತಿಯವರು ಜನತಾ ಪ್ರಾತಿನಿಧ್ಯ ಅಧಿನಿಯಮ, 1951 (1951ರ 43) ರ 14ನೇ ಪ್ರಕರಣದ 2ನೇ ಉಪಪ್ರಕರಣದಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿ, ದಿನಾಂಕ: 28/03/2024 (ಗುರುವಾರ) ರಂದು ಭಾರತದ ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ಸದರಿ ಅಧಿನಿಯಮದ ಉಪಬಂಧಗಳು ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು ಹಾಗೂ ಆದೇಶಗಳಿಗನುಸಾರವಾಗಿ ಈ ಕೆಳಗಿನ ಅನುಸೂಚಿಯ ಕಾಲಂ 1ರಲ್ಲಿ ನಮೂದಿಸಲಾದ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕೆಳಗಿನ ಅನುಸೂಚಿಯ ಕಾಲಂ 2ರಲ್ಲಿ ನಿರ್ದಿಷ್ಟಪಡಿಸಲಾದ ಪ್ರತಿಯೊಂದು ಲೋಕಸಭೆ ಚುನಾವಣಾ ಕ್ಷೇತ್ರಗಳಿಗೆ ಲೋಕಸಭೆ ಸದಸ್ಯರನ್ನು ಚುನಾಯಿಸಲು ಕೋರಿರುವುದರಿಂದ;

2. ಈಗ ಸದರಿ ಅಧಿನಿಯಮದ 30 ಮತ್ತು 56ನೇ ಪ್ರಕರಣಗಳಿಗನುಸಾರವಾಗಿ ಭಾರತ ಚುನಾವಣಾ ಆಯೋಗವು ಈ ಮೂಲಕ,-

(ಎ) ಸದರಿ ಚುನಾವಣೆಗೆ ಸಂಬಂಧಿಸಿದಂತೆ, ಸದರಿ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಪ್ರತಿಯೊಂದು ಲೋಕಸಭೆ ಚುನಾವಣಾ ಕ್ಷೇತ್ರಗಳಿಂದ;

(ಎ) ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತ್ರಿಪೂರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕಾಗಿ ನಾಮಪತ್ರಗಳನ್ನು ಸಲ್ಲಿಸಲು ದಿನಾಂಕ: 04/04/2024 (ಗುರುವಾರ) ಕೊನೆಯ ದಿನಾಂಕವನ್ನು;

(ಬಿ) ಜಮ್ಮು ಮತ್ತು ಕಾಶ್ಮೀರಕ್ಕಾಗಿ ನಾಮಪತ್ರಗಳ ಪರಿಶೀಲನೆ ದಿನಾಂಕ: 06/04/2024 (ಶನಿವಾರ) ಮತ್ತು ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತ್ರಿಪೂರ, ಉತ್ತರಪ್ರದೇಶ, ಪಶ್ಚಿಮ ಬಂಗಾಳಕ್ಕಾಗಿ ನಾಮಪತ್ರಗಳ ಪರಿಶೀಲನೆ ದಿನಾಂಕ: 05/04/2024 (ಶುಕ್ರವಾರ) ಅನ್ನು;

(ಸಿ) ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತ್ರಿಪೂರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಉಮೇದುವಾರಿಕೆ ಹಿಂಪಡೆಯುವುದಕ್ಕಾಗಿ ಕೊನೆಯ ದಿನಾಂಕ: 08/04/2024 (ಸೋಮವಾರ) ಅನ್ನು;

(ಡಿ) ಈ ಸದರಿ ಅನುಸೂಚಿಯ ಕಾಲಂ 2ರಲ್ಲಿನ ನಮೂದನೆಯಲ್ಲಿ ನಿರ್ದಿಷ್ಟಪಡಿಸಿದ ಲೋಕಸಭೆ ಚುನಾವಣಾ ಕ್ಷೇತ್ರಗಳಲ್ಲಿ ಮತದಾನ ಅವಶ್ಯಕವಾದರೆ ಮತದಾನದ ದಿನಾಂಕವಾಗಿ ಈ ಮುಂದಿನ ಅನುಸೂಚಿಯ ಕಾಲಂ 3ರಲ್ಲಿ ನಿರ್ದಿಷ್ಟಪಡಿಸಿದ ದಿನಾಂಕವನ್ನು;

(ಇ) ಈ ಮೇಲೆ ನಮೂದಿಸಿದ ಎಲ್ಲಾ ಲೋಕಸಭೆ ಚುನಾವಣಾ ಕ್ಷೇತ್ರಗಳಲ್ಲಿ ಚುನಾವಣೆಯನ್ನು ದಿನಾಂಕ: 06/06/2024 (ಗುರುವಾರ)ಕ್ಕೆ ಮುಂಚೆ ಪೂರ್ಣಗೊಳಿಸತಕ್ಕದ್ದೆಂದು- ಗೊತ್ತುಪಡಿಸುತ್ತದೆ; ಮತ್ತು

(ಬಿ) ಮೇಲಿನ ಚುನಾವಣೆಗಾಗಿ ಸದರಿ ಅನುಸೂಚಿಯ ಕಾಲಂ 2ರಲ್ಲಿ ನಿರ್ದಿಷ್ಟಪಡಿಸಲಾದ ಚುನಾವಣಾ ಕ್ಷೇತ್ರಗಳಲ್ಲಿ ಅದರ ಕಾಲಂ 3ರಲ್ಲಿ ಅಂತಹ ಚುನಾವಣಾ ಕ್ಷೇತ್ರಗಳ ಎದರು ನಿರ್ದಿಷ್ಟಪಡಿಸಲಾದ ದಿನಾಂಕದಂದು ಅವಶ್ಯವಾದರೆ ಮತದಾನದ ಅವಧಿಯನ್ನು ಸದರಿ ಅನುಸೂಚಿಯ ಕಾಲಂ 4ರಲ್ಲಿ ನಿರ್ದಿಷ್ಟಪಡಿಸಲಾಗಿದೆ.

ಅನುಸೂಚಿ

ಮತದಾನ ನಡೆಯುವ ಲೋಕಸಭೆ ಚುನಾವಣಾ ಕ್ಷೇತ್ರಗಳು, ದಿನಾಂಕಗಳು ಹಾಗೂ ಅವಧಿಗಳು

ಹಂತ-II

ರಾಜ್ಯ/ಕೇಂದ್ರಾಡಳಿತ ಪ್ರದೇಶ	ಲೋಕಸಭೆ ಚುನಾವಣಾ ಕ್ಷೇತ್ರ/ವಿಧಾನಸಭೆ ಚುನಾವಣಾ ಕ್ಷೇತ್ರ	ಮತದಾನದ ದಿನಾಂಕ	ಮತದಾನದ ಅವಧಿ
(1)	(2)	(3)	(4)
ಅಸ್ಸಾಂ	4- ದಾರಂಗ್-ಉದಲ್‌ಗುಡಿ	26.04.2024 (ಶುಕ್ರವಾರ)	07:00 AM to 05:00 PM
	6-ದಿಪು (ಪ.ಪಂ.)	26.04.2024 (ಶುಕ್ರವಾರ)	07:00 AM to 05:00 PM
	7-ಕರಿಮ್‌ಗಂಜ್	26.04.2024 (ಶುಕ್ರವಾರ)	07:00 AM to 05:00 PM
	8-ಸಿಲ್ಚಾರ್ (ಪ.ಜಾ)	26.04.2024 (ಶುಕ್ರವಾರ)	07:00 AM to 05:00 PM
	9-ನಾಗಾಂವ್	26.04.2024 (ಶುಕ್ರವಾರ)	07:00 AM to 05:00 PM
ಬಿಹಾರ	10-ಕಿಶನ್‌ಗಂಜ್	26.04.2024 (ಶುಕ್ರವಾರ)	07:00 AM to 06:00 PM
	11-ಕಟಿಹಾರ್	26.04.2024 (ಶುಕ್ರವಾರ)	07:00 AM to 06:00 PM
	12-ಪೂರ್ಣಿಯಾ	26.04.2024 (ಶುಕ್ರವಾರ)	07:00 AM to 06:00 PM
	26-ಭಾಗಲ್ಪುರ	26.04.2024 (ಶುಕ್ರವಾರ)	07:00 AM to 06:00 PM
	27-ಬಂಕಾ		
	157-ಸುಲ್ತಾನ್‌ಗಂಜ್ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	159-ಅಮರ್‌ಪುರ್ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	160-ದೊರೈಯಾ (ಪ.ಜಾ.) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM

	161-ಬಂಕಾ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	162-ಕಟೋರಿಯಾ (ಪ.ಪಂ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 04:00 PM
	163-ಬೆಲ್ಟಾರ್ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 04:00 PM
ಭತ್ತೀಸ್‌ಗಡ್	6-ರಜ್ಜನ್‌ಗಾಂವ್		
	71- ಪಂಡಾರಿಯಾ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	72-ಕವರ್ಧಾ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	73- ಕೈರಾಗರ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	74- ಡೊಂಗರ್‌ಘರ್ (ಪ.ಜಾ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	75- ರಜ್ಜನ್‌ಗಾಂವ್ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	76- ಡೊಂಗರ್‌ಗಾಂವ್ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	77- ಖುಜ್ಜಿ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	78-ಮೊಹ್ಲಾ-ಮನ್ಸೂರ್ (ಪ.ಪಂ)	26.04.2024 (ಶುಕ್ರವಾರ)	07:00 AM to 03:00 PM
	9-ಮಹಾಸಮುಂದ್		
	39-ಸರೈಪಾಲಿ (ಪ.ಜಾ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	40-ಬಸ್ನಾ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	41- ಖಿಲ್ಲಾರಿ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	42- ಮಹಾಸಮುಂದ್ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	54-ರಾಜಿಂ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	55-ಬಿಂದ್ರಾನವಘರ್ (ಪ.ಪಂ) ವಿ.ಕ್ಷೇ.	26.04.2024 (ಶುಕ್ರವಾರ)	9 ಮತದಾನ ಕೇಂದ್ರಗಳಿಗಾಗಿ , 75-ಕಮಾರ್‌ಬೌದಿ, 77- ಆಮಮೊರಾ, 78-ಓದ್, 90- ಬಡೆ ಗೊಬ್ರಾ, 114- ಗವಾರ್‌ಗಾಂವ್, 118-ಗರೀಬಾ, 120-ನಾಗೇಶ್, 121- ಸಹಬಿನ್ಹಾಚಾರ್ ಮತ್ತು 122- ಕೊಡೊಮಾಲಿ 07:00 AM to 03:00 PM ಉಳಿದ ಮತದಾನ ಕೇಂದ್ರಗಳಿಗೆ, 07:00 AM to 06:00 PM

	57-ಕುರಾಡ್ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	58-ಧಮ್ಮಾರಿ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	11-ಕಂಕೆರ್ (ಪ.ಪಂ)		
	56- ಸಿಹವಾ (ಪ.ಪಂ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	59- ಸಂಜಾರಿಬಲೊಡ್ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	60- ದೊಂಡಿ ಲೊಹರಾ (ಪ.ಪಂ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	61- ಗುಂಡೆರ್‌ದೆಹಿ ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 06:00 PM
	79- ಅಂತಫರ್ (ಪ.ಪಂ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 03:00 PM
	80- ಭಾನುಪ್ರತಪ್ಪುರ್ (ಪ.ಪಂ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 03:00 PM
	81- ಕಂಕೆರ್ (ಪ.ಪಂ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 03:00 PM
	82- ಕೇಶ್‌ಕಲ್ (ಪ.ಪಂ) ವಿ.ಕ್ಷೇ.	26.04.2024 (ಶುಕ್ರವಾರ)	07:00 AM to 03:00 PM
ಕರ್ನಾಟಕ	15-ಉಡುಪಿ ಚಿಕ್ಕಮಗಳೂರು	26.04.2024 (ಶುಕ್ರವಾರ)	07:00 AM to 06:00 PM
	16-ಹಾಸನ	26.04.2024 (ಶುಕ್ರವಾರ)	07:00 AM to 06:00 PM
	17-ದಕ್ಷಿಣ ಕನ್ನಡ	26.04.2024 (ಶುಕ್ರವಾರ)	07:00 AM to 06:00 PM
	18-ಚಿತ್ರದುರ್ಗ (ಎಸ್‌ಸಿ)	26.04.2024 (ಶುಕ್ರವಾರ)	07:00 AM to 06:00 PM
	19-ಶುಮಕೂರು	26.04.2024 (ಶುಕ್ರವಾರ)	07:00 AM to 06:00 PM
	20-ಮಂಡ್ಯ	26.04.2024 (ಶುಕ್ರವಾರ)	07:00 AM to 06:00 PM
	21-ಮೈಸೂರು	26.04.2024 (ಶುಕ್ರವಾರ)	07:00 AM to 06:00 PM
	22-ಚಾಮರಾಜನಗರ (ಪ.ಜಾ)	26.04.2024 (ಶುಕ್ರವಾರ)	07:00 AM to 06:00 PM
	23-ಬೆಂಗಳೂರು ಗ್ರಾಮಾಂತರ	26.04.2024 (ಶುಕ್ರವಾರ)	07:00 AM to 06:00 PM
	24- ಬೆಂಗಳೂರು ಉತ್ತರ	26.04.2024 (ಶುಕ್ರವಾರ)	07:00 AM to 06:00 PM
	25- ಬೆಂಗಳೂರು ಕೇಂದ್ರ	26.04.2024 (ಶುಕ್ರವಾರ)	07:00 AM to 06:00 PM
	26- ಬೆಂಗಳೂರು ದಕ್ಷಿಣ	26.04.2024 (ಶುಕ್ರವಾರ)	07:00 AM to 06:00 PM

	27-ಚಿಕ್ಕಬಳ್ಳಾಪುರ	26.04.2024 (ಶುಕ್ರವಾರ)	07:00 AM to 06:00 PM
	28-ಕೋಲಾರ (ಎಸ್‌ಸಿ)	26.04.2024 (ಶುಕ್ರವಾರ)	07:00 AM to 06:00 PM
ಕೀರಳ	1-ಕಾಸರಗೋಡು	26.04.2024 (ಶುಕ್ರವಾರ)	07:00 AM to 06:00 PM
	2-ಕಣ್ಣೂರು	26.04.2024 (ಶುಕ್ರವಾರ)	07:00 AM to 06:00 PM
	3-ವಡಕರ	26.04.2024 (ಶುಕ್ರವಾರ)	07:00 AM to 06:00 PM
	4-ವಯನಾಡು	26.04.2024 (ಶುಕ್ರವಾರ)	07:00 AM to 06:00 PM
	5-ಕೋಜಿಕ್ಕೋಡೆ	26.04.2024 (ಶುಕ್ರವಾರ)	07:00 AM to 06:00 PM
	6-ಮಲಪ್ಪುರಂ	26.04.2024 (ಶುಕ್ರವಾರ)	07:00 AM to 06:00 PM
	7-ಪೊನ್ನಾನಿ	26.04.2024 (ಶುಕ್ರವಾರ)	07:00 AM to 06:00 PM
	8-ಪಾಲಕ್ಕಾಡ್	26.04.2024 (ಶುಕ್ರವಾರ)	07:00 AM to 06:00 PM
	9-ಅಲತ್ತೂರು (ಎಸ್‌ಸಿ)	26.04.2024 (ಶುಕ್ರವಾರ)	07:00 AM to 06:00 PM
	10-ತ್ರಿಶೂರ್	26.04.2024 (ಶುಕ್ರವಾರ)	07:00 AM to 06:00 PM
	11-ಛಲಕುಡಿ	26.04.2024 (ಶುಕ್ರವಾರ)	07:00 AM to 06:00 PM
	12-ಎರ್ನಾಕುಲಂ	26.04.2024 (ಶುಕ್ರವಾರ)	07:00 AM to 06:00 PM
	13-ಇಡುಕ್ಕಿ	26.04.2024 (ಶುಕ್ರವಾರ)	07:00 AM to 06:00 PM
	14-ಕೊಟ್ಟಾಯಂ	26.04.2024 (ಶುಕ್ರವಾರ)	07:00 AM to 06:00 PM
	15-ಅಲಪ್ಪುರಾ	26.04.2024 (ಶುಕ್ರವಾರ)	07:00 AM to 06:00 PM
	16-ಮಾವೆಲಿಕ್ಕಾರ (ಎಸ್‌ಸಿ)	26.04.2024 (ಶುಕ್ರವಾರ)	07:00 AM to 06:00 PM
	17-ಪತ್ತಾಂತಿಟ್ಟಿ	26.04.2024 (ಶುಕ್ರವಾರ)	07:00 AM to 06:00 PM
	18-ಕೊಲ್ಲಂ	26.04.2024 (ಶುಕ್ರವಾರ)	07:00 AM to 06:00 PM
	19- ಅಟ್ಟಿಂಗಲ್	26.04.2024 (ಶುಕ್ರವಾರ)	07:00 AM to 06:00 PM
	20-ತಿರುವನಂತಪುರಂ	26.04.2024 (ಶುಕ್ರವಾರ)	07:00 AM to 06:00 PM
ಮಧ್ಯ ಪ್ರದೇಶ	06-ತಿಕ್ಕಂಘರ್ (ಎಸ್‌ಸಿ)	26.04.2024 (ಶುಕ್ರವಾರ)	07:00 AM to 06:00 PM
	07-ದಾಮೋ	26.04.2024 (ಶುಕ್ರವಾರ)	07:00 AM to 06:00 PM

	08-ಖಜುರಾಹೋ	26.04.2024 (ಶುಕ್ರವಾರ)	07:00 AM to 06:00 PM
	09-ಸಾತ್ನಾ	26.04.2024 (ಶುಕ್ರವಾರ)	07:00 AM to 06:00 PM
	10-ರೇವಾ	26.04.2024 (ಶುಕ್ರವಾರ)	07:00 AM to 06:00 PM
	17-ಹೊಷಾಂಗಾಬಾದ್	26.04.2024 (ಶುಕ್ರವಾರ)	07:00 AM to 06:00 PM
	29-ಬೇತೂಲ್ (ಪ.ಪಂ)	26.04.2024 (ಶುಕ್ರವಾರ)	07:00 AM to 06:00 PM
ಮಹಾರಾಷ್ಟ್ರ	5-ಬುಲ್ದನ	26.04.2024 (ಶುಕ್ರವಾರ)	07:00 AM to 06:00 PM
	6-ಆಕೋಲಾ	26.04.2024 (ಶುಕ್ರವಾರ)	07:00 AM to 06:00 PM
	7-ಅಮರಾವತಿ (ಪ.ಜಾ)	26.04.2024 (ಶುಕ್ರವಾರ)	07:00 AM to 06:00 PM
	8-ವಾರ್ಧಾ	26.04.2024 (ಶುಕ್ರವಾರ)	07:00 AM to 06:00 PM
	14-ಯವತ್ಮಲ್-ವಾಶಿಮ್	26.04.2024 (ಶುಕ್ರವಾರ)	07:00 AM to 06:00 PM
	15-ಹಿಂಗೋಲಿ	26.04.2024 (ಶುಕ್ರವಾರ)	07:00 AM to 06:00 PM
	16-ನಾಂದೇಡ್	26.04.2024 (ಶುಕ್ರವಾರ)	07:00 AM to 06:00 PM
	17-ಪರ್ಭಾನಿ	26.04.2024 (ಶುಕ್ರವಾರ)	07:00 AM to 06:00 PM
ರಾಜಸ್ಥಾನ್	12-ಟೋಂಕ್-ಸವಾಯಿ ಮಧೋಪುರ್	26.04.2024 (ಶುಕ್ರವಾರ)	07:00 AM to 06:00 PM
	13-ಆಜ್ಮೀರ್	26.04.2024 (ಶುಕ್ರವಾರ)	07:00 AM to 06:00 PM
	15-ಪಾಳಿ	26.04.2024 (ಶುಕ್ರವಾರ)	07:00 AM to 06:00 PM
	16-ಜೋಧ್‌ಪುರ್	26.04.2024 (ಶುಕ್ರವಾರ)	07:00 AM to 06:00 PM
	17-ಬರ್ಮರ್	26.04.2024 (ಶುಕ್ರವಾರ)	07:00 AM to 06:00 PM
	18-ಜಲೋರ್	26.04.2024 (ಶುಕ್ರವಾರ)	07:00 AM to 06:00 PM
	19-ಉದಯ್‌ಪುರ್ (ಪ.ಪಂ)	26.04.2024 (ಶುಕ್ರವಾರ)	07:00 AM to 06:00 PM
	20-ಬನ್ಸಾರ (ಪ.ಪಂ)	26.04.2024 (ಶುಕ್ರವಾರ)	07:00 AM to 06:00 PM
	21-ಚಿತ್ತೋರ್‌ಘರ್	26.04.2024 (ಶುಕ್ರವಾರ)	07:00 AM to 06:00 PM
	22-ರಾಜ್‌ಸಮಂದ್	26.04.2024 (ಶುಕ್ರವಾರ)	07:00 AM to 06:00 PM

೧೧

	23-ಭಿಲ್ವಾರ	26.04.2024 (ಶುಕ್ರವಾರ)	07:00 AM to 06:00 PM
	24-ಕೋಟಾ	26.04.2024 (ಶುಕ್ರವಾರ)	07:00 AM to 06:00 PM
	25-ಜಲ್ವಾರ್-ಬರನ್	26.04.2024 (ಶುಕ್ರವಾರ)	07:00 AM to 06:00 PM
ತ್ರಿಪುರ	2-ತ್ರಿಪುರ ಪೂರ್ವ (ಪ.ಪಂ)	26.04.2024 (ಶುಕ್ರವಾರ)	07:00 AM to 05:00 PM
ಉತ್ತರ ಪ್ರದೇಶ	9-ಅಮ್ರೋಹಾ	26.04.2024 (ಶುಕ್ರವಾರ)	07:00 AM to 06:00 PM
	10-ಮೀರತ್	26.04.2024 (ಶುಕ್ರವಾರ)	07:00 AM to 06:00 PM
	11-ಬಾಘ್‌ಪತ್	26.04.2024 (ಶುಕ್ರವಾರ)	07:00 AM to 06:00 PM
	12-ಫಜಿಯಾಬಾದ್	26.04.2024 (ಶುಕ್ರವಾರ)	07:00 AM to 06:00 PM
	13-ಗೌತಮ್ ಬುದ್ಧ ನಗರ	26.04.2024 (ಶುಕ್ರವಾರ)	07:00 AM to 06:00 PM
	14-ಬುಲಂದ್‌ಷಹರ್ (ಎಸ್‌ಸಿ)	26.04.2024 (ಶುಕ್ರವಾರ)	07:00 AM to 06:00 PM
	15-ಆಲೀಘರ್	26.04.2024 (ಶುಕ್ರವಾರ)	07:00 AM to 06:00 PM
	17-ಮಥುರ	26.04.2024 (ಶುಕ್ರವಾರ)	07:00 AM to 06:00 PM
ಪಶ್ಚಿಮ ಬಂಗಾಳ	4-ಡಾರ್ಜಿಲಿಂಗ್	26.04.2024 (ಶುಕ್ರವಾರ)	07:00 AM to 06:00 PM
	5-ರಾಯ್‌ಗಂಜ್	26.04.2024 (ಶುಕ್ರವಾರ)	07:00 AM to 06:00 PM
	6-ಬಲೂರ್‌ಘಾ	26.04.2024 (ಶುಕ್ರವಾರ)	07:00 AM to 06:00 PM
ಜಮ್ಮು ಮತ್ತು ಕಾಶ್ಮೀರ	5-ಜಮ್ಮು	26.04.2024 (ಶುಕ್ರವಾರ)	07:00 AM to 06:00 PM

ಆದೇಶಾನುಸಾರ,

(ಸಂಜೀವ್ ಕುಮಾರ್ ಪ್ರಸಾದ್)

ಕಾರ್ಯದರ್ಶಿ

ಭಾರತ ಚುನಾವಣಾ ಆಯೋಗ

(ಮಧು ಎ.ಪಿ)

ಸಹಾಯಕ ಮುಖ್ಯ ಚುನಾವಣಾಧಿಕಾರಿ

& ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸುಇ (ಚುನಾವಣೆಗಳು)